



ಯಡಕುಮೇರಿಯ ಅವಿಸ್ಮರಣೀಯ ನಡಿಗೆ

ನಾನು ಇಷ್ಟು ದಿನಗಳಲ್ಲಿ ಹೋಗಿರುವ ಟ್ರೆಕ್ಕಿಂಗ್‌ಗಳಲ್ಲಿ ತುಂಬ ಇಷ್ಟವಾದ ಜಾಗ ಯಡಕುಮೇರಿ. ಸಕಲೇಶ್ವರದ ಸಮೀಪ ಇರುವ ಜಾಗ ಅದು. ತುಂಬ ಸುಂದರವಾದ ಹಸಿರು ಪರಿಸರ. ಹಸಿರ ನಡುವೆ ಮೇಲೆ ಹತ್ತಿಕೊಂಡು ಹೋದರೆ ಒಂದು ರೈಲ್ವೆ ಟ್ರ್ಯಾಕ್ ಸಿಗುತ್ತದೆ. ಸಿಂಗಲ್ ಗೇಜ್ ಟ್ರ್ಯಾಕ್ ಅದು. ಆ ಟ್ರ್ಯಾಕ್‌ನ ಮೇಲೆ ನಡೆದುಕೊಂಡು ಹೋದರೆ ಸಂಜೆಯಷ್ಟೊತ್ತಿಗೆ ಕೊನೆಯ ನಿಲ್ದಾಣ ತಲುಪಬಹುದು. ಅಲ್ಲಿ ಒಂದೆರಡು ಹಳೆಯ ಕಟ್ಟಡಗಳಿವೆ. ಅಲ್ಲಿ ಅಥವಾ ಆಚೆಕಡೆ ಒಂದು ಟೆಂಟ್ ಹಾಕಿಕೊಂಡು ರಾತ್ರಿ ಅಲ್ಲಿಯೇ ಕಳೆದು ಬೆಳಿಗ್ಗೆ ಮತ್ತೆ ವಾಪಸ್ ಬರಬಹುದು.



ಅದು ನ್ಯಾರೊ ಟ್ರ್ಯಾಕ್ ಅಲ್ಲಲ್ಲಿ ಒಡೆದು ಹೋಗಿದೆ. ಸ್ವಲ್ಪ ಅಪಾಯಕಾರಿಯೂ ಹೌದು. ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುವಾಗ ಕೆಳಗಡೆ ಪ್ರವಾತ. ನಾನು ನಡೆದುಕೊಂಡುಹೋಗುವಾಗ ಎರಡು ಕಂಬಿ ಮಧ್ಯದಲ್ಲಿ ಕಾಲು ಜಾರಿಬಿಟ್ಟಿತ್ತು. ದವ್ವ ಬ್ಯಾಗ್ ಹಾಕಿಕೊಂಡಿದ್ದರಿಂದ ಟ್ರ್ಯಾಕ್‌ಗೆ ಸಿಕ್ಕಿ ಹಾಕಿಕೊಂಡು ನೇತಾಡಿದೆ; ಬೀಳಲಿಲ್ಲ.

ತುಂಬ ಸುಂದರವಾದ ಸೀನರಿಗಳಿರುವ ಜಾಗ ಅದು. ಎಲ್ಲ ಕಡೆಗೂ ನೀರು ಹರಿಯುತ್ತಿರುತ್ತದೆ ಜಲಪಾತದ ಥರ. ಮಧ್ಯದಲ್ಲಿ ರ್ಯಾಪೆಲ್ಲಿಂಗ್ ಕೂಡ ಮಾಡಬಹುದು. ನಾವು ಹೋದಾಗ ಕೊನೆಯ ಸ್ಟೇಷನ್‌ನಲ್ಲಿ ಯಾರೂ ಇರಲಿಲ್ಲ. ಇಡೀ ರಾತ್ರಿ ನಮ್ಮ ತಂಡದ ಏಳೆಂಟು ಜನ ಮಾತ್ರವೇ ಕಳೆದವು. ತುಂಬ ಒಳ್ಳೆಯ ಅನುಭವ ಅದು.

—ನಿವೇದಿತಾ, ನಟ

ಶಿಖರಶೃಂಗದಲ್ಲಿ ಆರಾಮಾಗಿ ಕಾಲುಬಿಡಿಸಿಕೊಂಡು ಕೂತು ಕಣಿವೆಯ ಮೌನದೊಟ್ಟಿಗೆ ಮಾತಿಗಳಿಯುವ ಸುಖ, ಚಾರಣವಲ್ಲದೆ ಇನ್ನಾವುದು ನೀಡಿತು?

ಒಂದು ಕಾನ್ವರೆನ್ಸ್‌ಗೆ ಹೋಗುತ್ತಿದ್ದೇನೆ ಎಂದು ಹೆಂಡತಿಯ ಬಳಿ ಸುಳ್ಳು ಹೇಳಿ ಬಂದಿದ್ದರಂತೆ.

ಕೇವಲ ಛಾಯಾಚಿತ್ರಕ್ಕೆ, ಲೇಖನಕ್ಕೆ ಕಲಾಕೃತಿಗೋಸ್ಕರ ಚಾರಣಿಗನಾದರೆ ಅದು ಆತನ ಸ್ವಾರ್ಥವಾಗುತ್ತದೆ. ಪಶ್ಚಿಮಘಟ್ಟವೆಂದರೆ ದಕ್ಷಿಣ ಭಾರತದ (ಕನ್ಯಾಕುಮಾರಿಯಿಂದ ಗುಜರಾತ್‌ನ ತಪತಿ ನದೀ ಕಿನಾರವರೆಗೆ) ಸಕಲ ಜೀವಸಂಕುಲಗಳ ಬದುಕಿನ ಚೇತನಾಶಕ್ತಿ.

ನಿಸರ್ಗಕ್ಕೆ ಕಣ್ಣು-ಕಿವಿಯಾಗೋಣ

ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಶ್ಚಿಮಘಟ್ಟದ ಫಲಾನುಭವಿಗಳು. ಆದುದರಿಂದ ಚಾರಣದ ಮೂಲಕ ಪಶ್ಚಿಮಘಟ್ಟದ ಸಕಲ ಜ್ಞಾನವನ್ನೂ ಅರಿತು ಅದರ ಸಂರಕ್ಷಣಾ ಬದ್ಧತೆಯಲ್ಲಿ ಪ್ರತಿಯೊಬ್ಬ ಚಾರಣಿಗನೂ ಪಾತ್ರಧಾರಿಯಾಗಬೇಕು. ಪಶ್ಚಿಮಘಟ್ಟದಿಂದ ನಾವೆಷ್ಟು ಲಾಭ ಪಡೆದಿದ್ದೇವೆ, ಪಶ್ಚಿಮಘಟ್ಟಕ್ಕೆ ಸಮಸ್ಯೆಯಾದರೆ ನಾವೆಷ್ಟು ತೊಂದರೆಗೆ ಒಳಗಾಗುತ್ತೇವೆ ಎನ್ನುವ ಸಂದೇಶವನ್ನು ಚಾರಣಿಗರಾಗಿ ಇತರಿಗೆ ಮುಟ್ಟಿಸುವುದು ಅಗತ್ಯ.

ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಪಶ್ಚಿಮಘಟ್ಟದ ಮಹತ್ವ ಅಗತ್ಯದ ಬಗ್ಗೆ, ಅಳಿವುಳಿವಿನ ಬಗ್ಗೆ ಲೇಖನ ಬರೆಯಬಹುದು; ಆದರೆ ಚಾರಣ ತಾಣದ ರೂಟ್‌ಮ್ಯಾಪ್ ಪ್ರಕಟಿಸದೆ ಇರುವುದೇ ಒಳ್ಳೆಯದು. ಎಷ್ಟೋ ಸಲ ಈ ರೂಟ್‌ಮ್ಯಾಪ್ ಬಳಸಿಕೊಂಡು ಕೆಲವರು ಅಲ್ಲಿಗೆ ಹೋಗಿ ಮೋಜುಪಾರ್ಟಿ, ಗುಂಡುಪಾರ್ಟಿ ಮಾಡುತ್ತಾರೆ. ನೈಜ ಮತ್ತು ನಿಸರ್ಗಾಸಕ್ತ ಚಾರಣಿಗರು ತಾವೇ ಅರಸಿಕೊಂಡು ಹೋಗುತ್ತಾರೆ ಹಾಗೂ ಮಾರ್ಗದರ್ಶಕರ ನೆರವು ಪಡೆಯುತ್ತಾರೆ.

ಕೊರೊನಾ ಸೋಂಕಿನ ಕಾಲಘಟ್ಟದಲ್ಲಿ ಮನೆಯ ಚೌಕಟ್ಟಿನಲ್ಲಿ ಜಡ್ಡುಗಟ್ಟಿದ ಮೈ-ಮನಸ್ಸುಗಳಿಗೆ ಚಾರಣ ಔಷಧಿಯಿದ್ದಂತೆ. ಪ್ರವಾಸದಲ್ಲಾದರೆ ಜನರ ನಡುವೆಯೇ ಹೆಚ್ಚು ಒಡನಾಡಬೇಕು. ಚಾರಣದಲ್ಲಿ ಹಾಗಲ್ಲ; ಹೆಚ್ಚು ಜನರು ಇರುವುದಿಲ್ಲವಾದ್ದರಿಂದ ಇದು ಸುರಕ್ಷಿತ. ಕೊರೊನಾ ನಮಗೆ ಹೇಳುತ್ತಿರುವ ಪಾಠವನ್ನೇ ಚಾರಣವೂ ಹೇಳುತ್ತಿದೆ. ಅದಂದರೆ, ನಾವು ಪ್ರಕೃತಿಯಲ್ಲಿ ಹಸ್ತಕ್ಷೇಪ ಮಾಡದೆ ಹೋದರೆ, ಪ್ರಕೃತಿಯೂ ನಮ್ಮ ಬದುಕಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.

ಪ್ರತಿಕ್ರಿಯಿಸಿ: feedback@sudha.co.in